

MODEL QUESTION PAPER-I
SECOND YEAR P.U.C
ACCOUNTANCY(30)

Time: 3 Hours 15 Minutes

Max Marks: 100

Instructions:

- 1. All the sub questions of Section-A should be answered continuously at one place.**
- 2. Provide working notes wherever necessary.**
- 3. 15 minutes extra has been allotted for candidates to read the questions.**
- 4. Figures in the right hand margin indicate full marks.**

SECTION -A

Answer any **Eight** questions, each question carries **ONE** mark. **08×01=08**

1. Not-For-Profit Organisations are used for the welfare of the _____.
2. Partnership deed contains;
 - a) Name of firm
 - b) Name and address of the partners
 - c) Profit and loss sharing ratio
 - d) All of the above
3. State any one right acquired by a newly admitted partner.
4. Goodwill is an intangible asset. (State True or False)
5. Give the formula for calculating Gain Ratio.
6. Accrued profit is ascertained on the following ways _____
 - a) Average profit
 - b) Previous year's profit
 - c) On sales
 - d) All of the above.
7. A company is an _____ Person.
8. Expand D R R.
9. Income statement is prepared to ascertain _____.
10. Common Size Statements are also known as:
 - a) Dynamic Analysis
 - b) Vertical Analysis
 - c) Horizontal Analysis
 - d) External Analysis
11. Mention any one type of solvency ratio.
12. Give an example for investing activities.

SECTION -B

Answer any **FIVE** questions, each question carries **TWO** marks. **05×02=10**

13. State any two features of Receipt and Payment Account.
14. Name any two methods for calculation of Interest on drawings.
15. What is Sacrifice ratio?
16. Give the journal entry for the transfer of profit on realisation.
17. Mention any two methods of issue of shares.
18. State any two limitations of financial statements.

19. List any two techniques of Financial Statement Analysis.
 20. Write any two uses of cash flow statement.

SECTION –C

Answer any **FOUR** questions, each question carries **SIX** marks. **04×06=24**

21. X & Y are Partners commenced Partnership business on 01/04/2020 sharing profits & losses in 3:2 ratio with capitals of ₹1,00,000 and ₹80,000 respectively. They earned profits of ₹15,000 for the year before allowing:

- a) Interest on Capitals @ 10% p.a.
- b) Interest on drawings: X ₹1,000 & Y ₹800
- c) Commission payable to X ₹2000
- d) Salary payable to Y ₹3000

Prepare Profit and loss Appropriation A/c for the year ending 31/03/2021

22. Rahul and Rohith are partners in firm. Rahul's drawings for the year 2020-21 are given as under:

- ₹4,000 on 01.06.2020
- ₹6,000 on 30.09.2020
- ₹2,000 on 30.11.2020
- ₹3,000 on 01.01.2021

Calculate interest on Rahul's drawings at 8% p.a. for the year ending on 31/03/2021, under product method.

23. Arun, Varun and Tarun are partners in a firm sharing profits and losses in the ratio of 4:3:2. Tarun retires from the firm. Arun and Varun agreed to share equally in future. Calculate gain ratio of Arun and Varun.

24. Akash, Anil and Adarsh are partners sharing profits and losses in the ratio of 3:2:1, Their capitals as on 01/04/2020 were ₹70,000, ₹90,000 and ₹60,000 respectively. Akash died on 31/12/2020 and the Partnership Deed provided the following:

- a) Interest on Akash's Capital at 8% p.a.
- b) Akash's salary ₹2,000 p.m.
- c) His share of accrued profit up to the date of death based on previous year's profit. Firms profit for the year 2019-20 was ₹24,000
- d) His share of Goodwill ₹12,000 (as per AS26)

Ascertain the amount payable to Akash's Executor by preparing Akash's Capital A/c

25. Ganesh Co. Ltd., issued 10,000 6% debentures of ₹100 each at a premium of 10% payable: ₹20 on application, ₹40 on allotment (including premium), ₹50 on first and final call. All the debentures were subscribed and the money duly received.

Pass the journal entries up to the stage of first and final call money due.

26. From the following information prepare statement of profit and loss for the year ended 31-03-2021 as per Schedule III of Companies Act, 2013.

Particulars	₹
Revenue from operations	5,00,000
Purchase of goods	3,00,000
Salaries to employees	40,000
Leave encashment	10,000

Rent and taxes	30,000
Repairs to machinery	20,000
Tax	30%

27. Calculate Current Ratio and Quick Ratio from the following information:

Stock	25,000
Debtors	20,000
Bills receivable	5,000
Advance tax	2,000
Cash	15,000
Creditors	30,000
Bills payable	20,000
Bank overdraft	2,000

28. From the following particulars, calculate cash flow from investing activities.

Particulars	Purchased ₹	Sold ₹
Plant	4,40,000	50,000
Investments	1,80,000	1,00,000
Goodwill	2,00,000	-----
Patents	-----	1,00,000

- Interest received on debentures held as investments ₹60,000
- Dividend received on shares held as investment ₹10,000
- A plot of land had been purchased for investment purpose and was let out for commercial use and rent received ₹30,000.

SECTION -D

Answer any **FOUR** questions, each question carries **TWELVE** marks. **04×12=48**

29. Following are the Balance Sheet and Receipt & Payment Account of Golden Sports Club, Bengaluru.

Balance Sheet as on 31/03/2020

Liabilities	₹	Assets	₹
Outstanding salary	7,000	Cash in hand	15,500
Pre-received Subscriptions	4,000	Sports Materials	35,000
Capital Fund	1,50,500	Furniture	21,000
		Land and Buildings	90,000
	1,61,500		1,61,500

Receipt and payment A/c for the year ending 31/03/2021

Dr.			Cr.
	Receipts	₹	Payments
		₹	

To Balance b/d	15,500	By Salary	25,000
To Subscriptions	52,000	By Sports materials	
To Entrance Fees	6,000	(01-10-2020)	18,000
To Sale of old newspaper	3,000	By Investments	15,000
To Sports Fees	9,500	By Postage	400
		By Electricity charges	1,600
		By Up-keep of grounds	6,500
		By Balance c/d	19,500
	86,000		86,000

Adjustments: a) Outstanding subscriptions for 2021 ₹1,000
b) Outstanding salary as on 31/03/2021 ₹5,000
c) Half of the Entrance fees are to be capitalized.

d) Depreciate sports materials @ 20% per annum

Prepare: i) Income and Expenditure account for the year ending 31/03/2021 and
ii) Balance Sheet as on that date.

30. A and B are partners in a firm. Their balance sheet as on 31/03/2021 was as follows:

Balance Sheet as on 31/03/2021

Liabilities	₹	Assets	₹
Creditors	1,50,000	Cash at Bank	50,000
General Reserve	50,000	Stock	50,000
		Debtors	40,000
Capitals:		Investments	40,000
A	1,20,000	Furniture	1,20,000
B	80,000	Building	1,00,000
	4,00,000		4,00,000

On 01.04.2021 C is admitted into the partnership on the following terms:

a) He brings in ₹60,000 as his capital and ₹20,000 towards goodwill for 1/4th share in the future profits. Goodwill is to be withdrawn by the Old Partners.
(as per AS26)

b) Depreciate furniture by 10% and appreciate buildings by ₹22,000.

c) Investments are to be revalued at ₹50,000.

d) Provide ₹2,000 for outstanding salary.

Prepare: i) Revaluation Account

ii) Partners' Capital Accounts &

iii) New Balance Sheet of the firm.

31. X, Y and Z were partners sharing profits and losses in the ratio of 2: 2:1 respectively. Their Balance Sheet as on 31/03/2021 was as under.

Balance Sheet as on 31/03/2021

Liabilities	₹	Assets	₹
Creditors	35,500	Cash at Bank	20,000
Reserves Fund	20,000	Debtors	40,000
Profit & Loss A/c	2,500	Less P.D.D.	<u>2,000</u>
Capital A/c		Stock	20,000
X	50,000	Furniture	10,000
Y	30,000	Machinery	20,000
Z	20,000	Building	50,000
	1,00,000		

Total	1,58,000	Total	1,58,000

Z retired on 01/04/2021 from the business. The following adjustments are to be made:

- 1) Stock to be increased by 20%.
- 2) Maintain P.D.D at 10% on debtors.
- 3) Depreciate machinery and furniture by 10% each.
- 4) Buildings are revalued at ₹60,000
- 5) Goodwill of the firm valued at ₹15,000. **(as per AS26)**

Prepare:

- a) Revaluation Account,
- b) Partners Capital Accounts and
- c) Balance Sheet as on 01/04/2021.

32. Sridevi and Sripriya are partners sharing profits and losses in the ratio of 3:2. Their Balance Sheet as on 31/03/2021 is as follows:

Balance Sheet as on 31/03/2021

Liabilities	₹	Assets	₹
Sundry Creditors	10,000	Cash at Bank	5,000
Bills payable	10,000	Bills Receivable	10,000
Sripriya's Loan	5,000	Sundry Debtors	20,000
Reserve Fund	10,000	Stock	15,000
Capitals:		Furniture	10,000
Sridevi	30,000	Machinery	15,000
Sripriya	40,000	Goodwill	30,000
	1,05,000		1,05,000

On the above date the firm was dissolved.

- a) The assets were realised as follows:

Bills Receivable ₹7,500, Sundry Debtors and Stock @ 10% less than the Book value, machinery realised 5% more than the book value, and Goodwill realised for ₹12,000.

- b) Furniture was taken over by Sridevi at ₹8,000.

- c) Dissolution expenses were ₹600.

- d) All the liabilities were discharged in full.

Prepare:

- i. Realisation A/c
- ii. Partners' Capital Accounts and
- iii. Bank A/c

33. Hema Co. Ltd. issued 10,000 equity shares of ₹100 each at a premium of ₹5 per share. The amount was payable as follows:

₹10 on application

₹50 on allotment (including premium)

₹45 on first and final call

All the shares were subscribed and the money duly received except the first and final call on 500 shares. The Directors forfeited these shares and re-issued at ₹80 each fully paid. **Pass the necessary Journal entries.**

34. Pass the journal entries for the followings:

- Issue of ₹50,000, 8% debentures of ₹100 each at a discount of 10% and redeemable at a par.
- Issue of ₹50,000, 8% debentures of ₹100 each at a premium of 10% and redeemable at a par.
- Issue of ₹50,000, 8% debentures of ₹100 each at a premium of 10% and redeemable at a premium of 10%.
- Issue of ₹50,000, 8% debentures of ₹100 each at a discount of 10% and redeemable at a premium of 10%.

35. From the following Balance sheet of Karnataka Company Ltd., prepare Common Size Balance Sheet as on 31/03/2020 and 31/03/2021.

Balance Sheet as on 31/03/2020 and 31/03/2021

Particulars	31/03/2020 ₹	31/03/2021 ₹
Equity and Liabilities:		
1) Shareholders' Fund		
Share capital	8,50,000	10,00,000
Reserves & Surplus	1,00,000	50,000
2) Non-Current Liabilities:		
Long term borrowings	4,50,000	5,75,000
3) Current Liabilities:		
Short term borrowings	1,50,000	2,25,000
	15,50,000	18,50,000
Assets:		
1) Non-Current Assets:		
Tangible Assets	7,50,000	9,00,000
Intangible Assets	4,00,000	4,50,000
2) Current Assets:		
Inventories	1,00,000	2,00,000
Other Current Assets	3,00,000	3,00,000
	15,50,000	18,50,000

36. From the following information calculate.

- Inventory Turnover Ratio
- Trade Receivable Turnover Ratio
- Trade Payable Turnover Ratio
- Earnings Per Share
- Book Value Per Share
- Dividend Payout Ratio

Particulars	₹
-------------	---

Inventory	1,00,000
70,000 Equity Share of ₹10 each	7,00,000
Cost of Revenue from Operation	5,00,000
Net Purchases	4,00,000
Net Profit Before Tax	3,51,000
13% Debentures	3,00,000
Net Profit after tax but before dividend	1,75,000
Trade Receivables	50,000
Trade Payables	75,000
Dividend declared @ 15%	-----

SECTION -E
(Practical Oriented Questions)

Answer any **TWO** questions, each question carries **FIVE** marks. **02×05=10**

37. Write two Partners' Current Accounts under Fixed Capital System with 5 imaginary figures.
38. Give the disclosure requirements pertaining to Share Capital in Notes to Accounts of Balance Sheet of a Company with imaginary figures.
39. Name the major heads under which the following items will be presented in the Balance Sheet of a Company
- 5% Debentures
 - Proposed dividend
 - Goodwill
 - Preliminary expenses
 - Inventories
40. Prepare Comparative Statement of Profit and Loss with 5 imaginary figure.

ಲೆಕ್ಕಶಾಸ್ತ್ರ

ದ್ವಿತೀಯ ಪಿ.ಯು.ಸಿ ಮಾದರಿ ಪ್ರಶ್ನೆಪತ್ರಿಕೆ

ಸಮಯ: 3 ಗಂಟೆ 15 ನಿಮಿಷಗಳು

(ಕನ್ನಡಆವೃತ್ತಿ)

ಗರಿಷ್ಠ ಅಂಕಗಳು: 100

ಸೂಚನೆಗಳು:

- ವಿಭಾಗ ಎ ನ ಎಲ್ಲಾ ಉಪಪ್ರಶ್ನೆಗಳನ್ನು ನಿರಂತರವಾಗಿ ಒಂದೇ ಸ್ಥಳದಲ್ಲಿ ಉತ್ತರಿಸಬೇಕು.
- ಅಗತ್ಯವಿರುವ ಕಡೆ ಲೆಕ್ಕದ ಟಿಪ್ಪಣಿಗಳನ್ನು ಬರೆಯಿರಿ.
- ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷ ಅವಧಿಯನ್ನು ಹೆಚ್ಚುವರಿಯಾಗಿ ನೀಡಿದೆ.
- ಹಾಳೆಯ ಬಲಬದಿಯಲ್ಲಿ ಬರೆದಿರುವ ಸಂಖ್ಯೆಗಳು ಪೂರ್ಣ ಅಂಕಗಳನ್ನು ತೋರಿಸುತ್ತವೆ.

ವಿಭಾಗ - ಎ

ಯಾವುದಾದರೂ ಎಂಟು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಒಂದು ಅಂಕ:

(8×1=08)

- ಲಾಭಕ್ಕಲ್ಲದ ಸಂಸ್ಥೆಯು _____ ಕಲ್ಯಾಣಕ್ಕಾಗಿ ಸ್ಥಾಪಿತವಾಗಿದೆ.
- ಪಾಲುದಾರಿಕೆಕಾರರು ಪತ್ರ ಒಳಗೊಂಡಿರುವ ಅಂಶಗಳು
 - ಸಂಸ್ಥೆಯ ಹೆಸರು
 - ಪಾಲುದಾರರ ಹೆಸರು ಮತ್ತು ವಿಳಾಸ
 - ಲಾಭ ಮತ್ತು ನಷ್ಟ ಹಂಚಿಕೆಯ ಅನುಪಾತ
 - ಮೇಲಿನ ಎಲ್ಲವೂ
- ಹೊಸದಾಗಿ ಸೇರ್ಪಡೆಯಾದ ಪಾಲುದಾರನಿಗೆ ದೊರೆಯುವ ಯಾವುದಾದರೂ ಒಂದು ಹಕ್ಕನ್ನು ತಿಳಿಸಿ.

4. ಕೀರ್ತಿಮೌಲ್ಯವು ಒಂದು ಅಗೋಚರ ಆಸ್ತಿಯಾಗಿದೆ. (ಸರಿ/ತಪ್ಪು ತಿಳಿಸಿ)
5. ಗಳಿಕೆಯ ಅನುಪಾತವನ್ನು ಕಂಡು ಹಿಡಿಯಲು ಇರುವ ಸೂತ್ರವನ್ನು ಬರೆಯಿರಿ.
6. ನಿಧನ ಹೊಂದಿದ ದಿನಾಂಕದ ವರೆಗಿನ ಲಾಭವನ್ನು ಕಂಡು ಹಿಡಿಯುವ ವಿಧಾನಗಳು----
 1) ಸರಾಸರಿ ಲಾಭ 2) ಹಿಂದಿನ ವರ್ಷದ ಲಾಭ
 3) ಮಾರಾಟದ ಮೊತ್ತದ ಮೇಲೆ 4) ಮೇಲಿನ ಎಲ್ಲವೂ
7. ಕಂಪನಿಯು ಒಂದು ----- ವ್ಯಕ್ತಿಯಾಗಿದೆ.
8. D R R ಅನ್ನು ವಿಸ್ತರಿಸಿ.
9. ಆದಾಯ ತೆರಿಗೆಯನ್ನು ----- ಕಂಡು ಹಿಡಿಯಲು ತಯಾರಿಸಲಾಗುತ್ತದೆ.
 10. ಸಾಮಾನ್ಯಗಾತ್ರದ ಹಣಕಾಸು ತೆರಿಗೆಗಳನ್ನು ಹೀಗೂ ಕರೆಯಬಹುದು-
 1) ಚಲನಶೀಲ ವಿಶ್ಲೇಷಣೆ 2) ಲಂಬಾತ್ಮಕ ವಿಶ್ಲೇಷಣೆ
 3) ಸಮತಲ ವಿಶ್ಲೇಷಣೆ 4) ಬಾಹ್ಯ ವಿಶ್ಲೇಷಣೆ
11. ಯಾವುದಾದರೂ ಒಂದು ವಿಧದ ಸದೃಶತೆಯ ಅನುಪಾತವನ್ನು ಹೆಸರಿಸಿ.
12. ಹೂಡಿಕೆ ಚಟುವಟಿಕೆಗಳಿಗೆ ಒಂದು ಉದಾಹರಣೆ ಕೊಡಿ.

ವಿಭಾಗ - ಬಿ

ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಎರಡು ಅಂಕಗಳು:

(5×2=10)

13. ಸ್ವೀಕೃತಿ ಮತ್ತು ಪಾವತಿ ಖಾತೆಯ ಯಾವುದಾದರೂ ಎರಡು ಲಕ್ಷಣಗಳನ್ನು ತಿಳಿಸಿ.
14. ಸ್ವಂತ ವೆಚ್ಚದ ಮೇಲಿನ ಬಡ್ಡಿಯನ್ನು ಕಂಡು ಹಿಡಿಯುವ ಯಾವುದಾದರೂ ಎರಡು ವಿಧಾನಗಳನ್ನು ಹೆಸರಿಸಿ.
15. ತ್ಯಾಗದ ಅನುಪಾತ ಎಂದರೇನು?
16. ವಿಲೇವಾರಿಯಿಂದ ಬಂದ ಲಾಭವನ್ನು ವರ್ಗಾವಣೆ ಮಾಡುವುದಕ್ಕೆ ಸಂಬಂಧಿಸಿದ ರೋಜುದಾಖಲೆಯನ್ನು ನೀಡಿ.
17. ಶೇರುಗಳ ನೀಡುವಿಕೆಯ ಯಾವುದಾದರೂ ಎರಡು ವಿಧಾನಗಳನ್ನು ತಿಳಿಸಿ.
18. ಹಣಕಾಸು ತೆರಿಗೆಗಳ ಯಾವುದಾದರೂ ಎರಡು ಮಿತಿಗಳನ್ನು ತಿಳಿಸಿ.
19. ಹಣಕಾಸಿನ ತೆರಿಗೆಗಳ ವಿಶ್ಲೇಷಣೆಯ ಯಾವುದಾದರೂ ಎರಡು ಸಾಧನಗಳನ್ನು ಪಟ್ಟಿ ಮಾಡಿ.
20. ನಗದು ಹರಿವು ತೆರಿಗೆಯ ಯಾವುದಾದರೂ ಎರಡು ಉಪಯೋಗಗಳನ್ನು ಬರೆಯಿರಿ.

ವಿಭಾಗ - ಸಿ

ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಆರು ಅಂಕಗಳು:

(4×6=24)

21. ಏಪ್ರಿಲ್ 01, 2020 ರಂದು X ಮತ್ತು Y ಕ್ರಮವಾಗಿ ₹ 1,00,000 ಮತ್ತು ₹ 80,000 ಬಂಡವಾಳದೊಂದಿಗೆ ಪಾಲುದಾರಿಕೆಯ ವ್ಯವಹಾರ ಪ್ರಾರಂಭಿಸಿದರು. ಅವರ ಲಾಭ-ನಷ್ಟದ ಹಂಚಿಕೆಯ ಅನುಪಾತ 3:2 ಆಗಿರುತ್ತದೆ. ಈ ಕೆಳಗಿನ ಹೊಂದಾಣಿಕೆಯ ಮೊದಲು ಅವರು ₹ 15,000 ಲಾಭ ಗಳಿಸಿದ್ದರು.
 a) ಬಂಡವಾಳದ ಮೇಲೆ ಶೇ.10 ರಂತೆ ವಾರ್ಷಿಕ ಬಡ್ಡಿ.
 b) ಸ್ವಂತ ವೆಚ್ಚದ ಮೇಲಿನ ಬಡ್ಡಿ- X ₹ 1,000 : Y ₹ 800
 c) X ನ ದಲ್ಲಾಳಿ ₹ 2,000
 d) Y ನ ಸಂಬಳ ₹ 3,000
 ದಿನಾಂಕ 31-03-2021 ಕ್ಕೆ ಅಂತ್ಯಗೊಳ್ಳುವಂತೆ ಲಾಭ-ನಷ್ಟ ವಿನಿಯೋಗ ಖಾತೆಯನ್ನು ತಯಾರಿಸಿ.
22. ರಾಹುಲ್ ಮತ್ತು ರೋಹಿತ್ ಒಂದು ಸಂಸ್ಥೆಯ ಪಾಲುದಾರರಾಗಿದ್ದಾರೆ. 2020-21 ಕ್ಕೆ ಅಂತ್ಯವಾದ ವರ್ಷದಲ್ಲಿ ರಾಹುಲನು ಸ್ವಂತ ವೆಚ್ಚಕ್ಕೆ ಬಳಸಿದ ಹಣ ಈ ಕೆಳಗಿನಂತಿದೆ.
 ದಿನಾಂಕ 01-06-2020 - ₹ 4,000
 ದಿನಾಂಕ 30-09-2020 - ₹ 6,000
 ದಿನಾಂಕ 30-11-2020 - ₹ 2,000
 ದಿನಾಂಕ 01-01-2021 - ₹ 3,000
 ಗುಣಲಬ್ಧ ಪದ್ಧತಿಯ ಪ್ರಕಾರ ವಾರ್ಷಿಕ ಶೇ.8 ರಂತೆ, ದಿನಾಂಕ 31-03-2021 ಕ್ಕೆ ಅಂತ್ಯವಾಗುವ ವರ್ಷಕ್ಕೆ ರಾಹುಲನು ಸ್ವಂತ ವೆಚ್ಚದ ಮೇಲಿನ ಬಡ್ಡಿಯನ್ನು ಕಂಡು ಹಿಡಿಯಿರಿ.

23. ಅರುಣ್, ವರುಣ್ ಮತ್ತು ತರುಣ್ ಪಾಲುದಾರರಾಗಿದ್ದು, ಲಾಭ ಮತ್ತು ನಷ್ಟವನ್ನು ಅನುಕ್ರಮವಾಗಿ 4:3:2 ರ ಅನುಪಾತದಲ್ಲಿ ಹಂಚಿಕೊಳ್ಳುತ್ತಾರೆ. ತರುಣ್ ಸಂಸ್ಥೆಯಿಂದ ನಿವೃತ್ತನಾಗುತ್ತಾನೆ. ಅರುಣ್ ಮತ್ತು ವರುಣ್ ಭವಿಷ್ಯದಲ್ಲಿ ಸಮನಾಗಿ ಹಂಚಿಕೊಳ್ಳಲು ಒಪ್ಪಿಕೊಳ್ಳುತ್ತಾರೆ. ಅರುಣ್ ಮತ್ತು ವರುಣ್‌ರವರ ಗಳಿಕೆಯ ಅನುಪಾತವನ್ನು ಕಂಡುಹಿಡಿಯಿರಿ.

24. ಆಕಾಶ್, ಅನಿಲ್ ಮತ್ತು ಆರ್‌ಡಬ್ಲ್ಯು ಪಾಲುದಾರರಾಗಿದ್ದು, ಲಾಭ ಮತ್ತು ನಷ್ಟವನ್ನು ಅನುಕ್ರಮವಾಗಿ 3:2:1 ರ ಅನುಪಾತದಲ್ಲಿ ಹಂಚಿಕೊಳ್ಳುತ್ತಾರೆ. ದಿನಾಂಕ 01-04-2020 ರಂದು ಅವರ ಬಂಡವಾಳ ಅನುಕ್ರಮವಾಗಿ ₹ 70,000, ₹ 90,000 ಮತ್ತು ₹ 60,000 ಆಗಿರುತ್ತದೆ. ದಿನಾಂಕ 31-12-2020 ರಂದು ಆಕಾಶ್ ನಿಧನ ಹೊಂದಿದ್ದು, ಪಾಲುದಾರಿಕೆಯ ಒಪ್ಪಂದವು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ.

a) ಆಕಾಶ್ ನ ಬಂಡವಾಳದ ಮೇಲಿನ ಬಡ್ಡಿ ವಾರ್ಷಿಕ ಶೇ. 8 ರಂತೆ.

b) ಆಕಾಶ್ ನ ಮಾಸಿಕ ಸಂಬಳ ₹ 2,000.

c) ಹಿಂದಿನ ವರ್ಷದ ಲಾಭದ ಆಧಾರದ ಮೇಲೆ ಮರಣ ಹೊಂದಿದ ದಿನಾಂಕದವರೆಗಿನ ಆಕಾಶ್‌ನ ಲಾಭದ ಪಾಲು.

2019-20 ಕ್ಕೆ ಸಂಸ್ಥೆಯ ಲಾಭ ₹ 24,000.

d) ಆಕಾಶ್‌ನ ಪಾಲಿನ ಕೀರ್ತಿಮೌಲ್ಯ ₹ 12,000. (As per AS 26)

ಆಕಾಶ್‌ನ ಬಂಡವಾಳ ಖಾತೆಯನ್ನು ತಯಾರಿಸಿ, ಆಕಾಶ್‌ನ ವಾರಸುದಾರರಿಗೆ ಕೊಡಬೇಕಾದ ಮೊತ್ತವನ್ನು ಕಂಡುಹಿಡಿಯಿರಿ.

25. ಗಣೇಶ್ ಕಂ. ನಿಯಮಿತ, ಇವರು ₹ 100 ರ ಮುಖಬೆಲೆಯ 10,000, 6% ಸಾಲಪತ್ರ(ಡಿಬೆಂಚರ್)ಗಳನ್ನು ಶೇ. 10 ರ ಮೇಲ್ಕೊಡುಗೆಯ ಬೆಲೆ(ಪ್ರೀಮಿಯಂ)ಗೆ ಬಿಡುಗಡೆ ಮಾಡಿದೆ. ಹಣವನ್ನು ಈ ಕೆಳಗಿನಂತೆ ಪಾವತಿಸಲು ಸೂಚಿಸಿದೆ.

₹ 20 ಅರ್ಜಿ ಹಣ

₹ 40 ಹಂಚಿಕೆ ಹಣ (ಪ್ರೀಮಿಯಂ ಸೇರಿ)

₹ 50 ಪ್ರಥಮ ಮತ್ತು ಅಂತಿಮಕರೆ ಹಣ

ಎಲ್ಲಾ ಸಾಲಪತ್ರಗಳು ವಂತಿಗೆಯಾಗಿದ್ದು, ಹಣವನ್ನು ಸರಿಯಾಗಿ ಸ್ವೀಕರಿಸಲಾಯಿತು. ಪ್ರಥಮ ಮತ್ತು ಅಂತಿಮಕರೆಯ ಹಣ ಬರಬೇಕಾಗಿರುವ ಹಂತದ ವರೆಗಿನ ರೋಜು ದಾಖಲೆಗಳನ್ನು ಬರೆಯಿರಿ.

26. ಈ ಕೆಳಗಿನ ವಿವರಗಳಿಂದ ಮಾರ್ಚ್ 31, 2021 ಕ್ಕೆ ಕೊನೆಗೊಂಡಂತೆ, ಪರಿಚ್ಛೇದ III ರಂತೆ, ಕಂಪನಿಯ ಕಾಯಿದೆ 2013 ರ ಪ್ರಕಾರ ಲಾಭ-ನಷ್ಟದ ಟೀಕೆಯನ್ನು ತಯಾರಿಸಿ.

ವಿವರಗಳು	₹
ಕಾರ್ಯಾಚರಣೆಗಳಿಂದ ಬಂದ ಆದಾಯ	5,00,000
ಸರಕುಗಳ ಖರೀದಿ	3,00,000
ಸಿಬ್ಬಂದಿಗಳ ಸಂಬಳ	40,000
ರಜೆ ನಗದೀಕರಣ	10,000
ಬಾಡಿಗೆ ಮತ್ತು ತೆರಿಗೆಗಳು	30,000
ಯಂತ್ರಗಳ ದುರಸ್ತಿ (ರಿಪೇರಿ)	20,000
ತೆರಿಗೆ	30%

27. ಈ ಕೆಳಗಿನ ವಿವರಗಳ ಸಹಾಯದಿಂದ ಚಾಲ್ತಿ ಅನುಪಾತ ಮತ್ತು ತ್ವರಿತ ಅನುಪಾತಗಳನ್ನು ಕಂಡುಹಿಡಿಯಿರಿ.

ವಿವರಗಳು	₹
ದಾಸ್ತಾನು	25,000
ಸಾಲಗಾರರು	20,000
ಬರತಕ್ಕ ಹುಂಡಿಗಳು	5,000
ಮುಂಗಡತೆರಿಗೆ	2,000

ನಗದು	15,000
ಸಾಹಕಾರರು	30,000
ಕೊಡತಕ್ಕ ಹುಂಡಿಗಳು	20,000
ಬ್ಯಾಂಕ್ ಮೀರೆಳೆತ	2,000

28. ಈ ಕೆಳಗಿನ ವಿವರಗಳಿಂದ ಹೂಡಿಕೆ ಚಟುವಟಿಕೆಗಳಿಂದಾಗುವ ನಗದು ಹರಿವುಗಳನ್ನು ಲೆಕ್ಕಾಚಾರ ಮಾಡಿ.

ವಿವರಗಳು	ಖರೀದಿಸಿದ್ದು(₹)	ಮಾರಿದ್ದು(₹)
ಸ್ಥಾವರ	4,40,000	50,000
ಹೂಡಿಕೆಗಳು	1,80,000	1,00,000
ಕೀರ್ತಿಮೌಲ್ಯ	2,00,000	---
ಹಕ್ಕು ಸ್ವಾಮ್ಯಗಳು	---	1,00,00

- a) ಹೂಡಿಕೆಯೆಂದು ಹೊಂದಿದ ಸಾಲಪತ್ರಗಳ ಮೇಲಿನ ಬಡ್ಡಿ ಸ್ವೀಕರಿಸಿದ್ದು ₹ 60,000.
- b) ಹೂಡಿಕೆಯೆಂದು ಹೊಂದಿದ ಶೇರುಗಳ ಮೇಲಿನ ಲಾಭಾಂಶ ಸ್ವೀಕರಿಸಿದ್ದು ₹ 10,000.
- c) ಹೂಡಿಕೆಗುದ್ದೇಶಕ್ಕಾಗಿರುವ ಭೂಮಿಯನ್ನು ಖರೀದಿಸಲಾಗಿದ್ದು, ಅದನ್ನು ವಾಣಿಜ್ಯ ಬಳಕೆಗಾಗಿ ಬಾಡಿಗೆ ನೀಡಲಾಗಿದೆ ಹಾಗೂ ಅದರಿಂದ ₹ 30,000 ಬಾಡಿಗೆಯನ್ನು ಸ್ವೀಕರಿಸಲಾಗಿದೆ.

ವಿಭಾಗ- ಡಿ

ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಹನ್ನೆರಡು ಅಂಕಗಳು:

(4×12=48)

29. ಗೋಲ್ಡನ್ ಸ್ಟೋರ್ಸ್‌ಕ್ಲಬ್, ಬೆಂಗಳೂರು ಇವರ ಅಥಾವೆ ಪತ್ರಿಕೆ ಮತ್ತು ಸ್ವೀಕೃತಿ ಮತ್ತು ಪಾವತಿಖಾತೆಯು ಈ ಕೆಳಗಿನಂತಿದೆ.

ದಿನಾಂಕ 31-03-2020 ರ ಅಥಾವೆ ಪತ್ರಿಕೆ

ಹೊಣೆಗಾರಿಕೆಗಳು	₹	ಆಸ್ತಿಗಳು	₹
ಕೊಡಬೇಕಾದ ಸಂಬಳ	7,000	ಕೈಯಲ್ಲಿ ನಗದು	15,500
ಮುಂಗಡ ಸ್ವೀಕರಿಸಿದ ವಂತಿಗಳು	4,000	ಕ್ರೀಡಾ ಸಾಮಗ್ರಿಗಳು	35,000
ಬಂಡವಾಳ ನಿಧಿ	1,50,500	ಪೀಠೋಪಕರಣಗಳು	21,000
		ಭೂಮಿ ಮತ್ತು ಕಟ್ಟಡ	90,000
	1,61,500		1,61,500

Dr. ದಿನಾಂಕ 31-03-2021 ಕ್ಕೆ ಕೊನೆಗೊಳ್ಳುವಂತೆ ಸ್ವೀಕೃತಿ ಮತ್ತು ಪಾವತಿಖಾತೆ

Cr.

ಸ್ವೀಕೃತಿಗಳು	₹	ಪಾವತಿಗಳು	₹
ರಿಗೆ,		ರಿಂದ,	
ಆರಂಭಿಕ ಶಿಲ್ಕು	15,500	ಸಂಬಳ	25,000
ವಂತಿಗಳು	52,000	ಕ್ರೀಡಾ ಸಾಮಗ್ರಿಗಳು (1-10-2020)	18,000
ಪ್ರವೇಶ ಶುಲ್ಕಗಳು	6,000	ಹೂಡಿಕೆಗಳು	15,000
ಹಳೆಯ ದಿನಪತ್ರಿಕೆಗಳ ಮಾರಾಟ	3,000	ಅಂಚೆ ವೆಚ್ಚ	400
ಕ್ರೀಡಾ ಶುಲ್ಕಗಳು	9,500	ವಿದ್ಯುತ್ ಶುಲ್ಕ	1,600
		ಆಟದ ಮೈದಾನದ ನಿರ್ವಹಣೆ	6,500
		ಅಂತಿಮ ಶಿಲ್ಕು	19,500
	86,000		86,000

ಹೊಂದಾಣಿಕೆಗಳು:

- 2021 ಕ್ಕೆ ಬರಬೇಕಾದ ಬಾಕಿ ವಂತಿಗೆ ₹ 1,000.
- ದಿನಾಂಕ 31-03-2021 ಕ್ಕೆ ಕೊಡಬೇಕಾದ ಬಾಕಿ ಸಂಬಳ ₹5,000.
- ಪ್ರವೇಶ ಶುಲ್ಕದ ಅರ್ಧದಷ್ಟನ್ನು (50%) ಬಂಡವಾಳೀಕರಿಸಿ.
- ಕ್ರೀಡಾ ಸಾಮಗ್ರಿಗಳ ಮೇಲೆ ವಾರ್ಷಿಕ ಶೇ. 20ರಷ್ಟು ಸವಕಳಿ ತೆಗೆಯಿರಿ.

ತಯಾರಿಸಿ: i) ದಿನಾಂಕ 31-03-2021 ಕ್ಕೆ ಅಂತ್ಯವಾಗುವ ಸಾಲಿನ ಆದಾಯ ಮತ್ತು ವೆಚ್ಚ ಖಾತೆ

ii) ದಿನಾಂಕ 31-03-2021 ರ ಅಥವಾ ಪತ್ರಿಕೆ

30. A ಮತ್ತು B ಒಂದು ಸಂಸ್ಥೆಯ ಪಾಲುದಾರರಾಗಿದ್ದಾರೆ. ದಿನಾಂಕ 31-03-2021 ರಂದು ಅವರ ಅಥವಾ ಪತ್ರಿಕೆ ಈ ಕೆಳಗಿನಂತಿದೆ.

ದಿನಾಂಕ 31-03-2021 ರ ಅಥವಾ ಪತ್ರಿಕೆ

ಹೊಣೆಗಾರಿಕೆಗಳು	₹	ಆಸ್ತಿಗಳು	₹
ಸಾಹುಕಾರರು	1,50,000	ಬ್ಯಾಂಕಿನಲ್ಲಿ ನಗದು	50,000
ಸಾಮಾನ್ಯ ಮೀಸಲು	50,000	ದಾಸ್ತಾನು	50,000
ಬಂಡವಾಳ ಖಾತೆ:		ಸಾಲಗಾರರು	40,000
A	1,20,000	ಹೂಡಿಕೆಗಳು	40,000
B	80,000	ಪೀರೋಪಕರಣ	1,20,000
		ಕಟ್ಟಡ	1,00,000
	4,00,000		4,00,000

ದಿನಾಂಕ 01-04-2021 ರಂದು C ಗೆ ಈ ಕೆಳಗಿನ ಕರಾರುಗಳ ಮೇಲೆ ಪಾಲುದಾರಿಕೆಗೆ ಪ್ರವೇಶ ನೀಡಲಾಯಿತು.

- 1/4 ರ ಭಾಗದ ಲಾಭಕ್ಕಾಗಿ C ಯು ಬಂಡವಾಳ ₹ 60,000 ಮತ್ತು ಕೀರ್ತಿಮೌಲ್ಯಕ್ಕೆ ₹ 20,000 ನಗದು ತರಬೇಕು.

ಕೀರ್ತಿಮೌಲ್ಯದ ಮೊತ್ತವನ್ನು ಹಳೆಯ ಪಾಲುದಾರರು ಹಿಂದಕ್ಕೆ ಪಡೆಯುತ್ತಾರೆ. (As per AS26)

- ಪೀರೋಪಕರಣಗಳ ಮೇಲೆ ಶೇ. 10ರಷ್ಟು ಸವಕಳಿ ತೆಗೆಯಿರಿ ಹಾಗೂ ಕಟ್ಟಡದ ಬೆಲೆಯನ್ನು ₹ 22000 ದಷ್ಟು ಹೆಚ್ಚಿಸಿ.
- ಹೂಡಿಕೆಗಳನ್ನು ₹ 50000 ಕ್ಕೆ ಮೌಲ್ಯ ಮಾಡಲಾಯಿತು.
- ಕೊಡತಕ್ಕ ಸಂಬಳಕ್ಕಾಗಿ ₹ 2000 ಒದಗಿಸಿ.

ತಯಾರಿಸಿ: i) ಪುನರ್ ಮೌಲ್ಯ ಖಾತೆ

ii) ಪಾಲುದಾರರ ಬಂಡವಾಳ ಖಾತೆ

iii) ಸಂಸ್ಥೆಯ ಹೊಸ ಅಥವಾ ಪತ್ರಿಕೆ

31. X, Y ಮತ್ತು Z ಪಾಲುದಾರರಾಗಿದ್ದು, ಲಾಭ-ನಷ್ಟವನ್ನು ಅನುಕ್ರಮವಾಗಿ 2:2:1 ರ ಅನುಪಾತದಲ್ಲಿ ಹಂಚಿಕೊಳ್ಳುತ್ತಾರೆ.

ದಿನಾಂಕ 31-03-2021 ರಂದು ಅವರ ಅಥವಾ ಪತ್ರಿಕೆ ಈ ಕೆಳಗಿನಂತಿದೆ.

ದಿನಾಂಕ 31-03-2021 ರ ಅಥವಾ ಪತ್ರಿಕೆ

ಹೊಣೆಗಾರಿಕೆಗಳು	₹	ಆಸ್ತಿಗಳು	₹
ಸಾಹುಕಾರರು	35,500	ಬ್ಯಾಂಕಿನಲ್ಲಿ ನಗದು	20,000
ಮೀಸಲು ನಿಧಿ	20,000	ಸಾಲಗಾರರು	40,000
ಲಾಭ-ನಷ್ಟದ ಖಾತೆ	2,500	(-) ಸಂಶಯಾತ್ಮಕ ಸಾಲದ	
ಬಂಡವಾಳ ಖಾತೆ:		ಕಾಯ್ದಿರಿಸುವಿಕೆ	2,000
X	50,000	ದಾಸ್ತಾನು	20,000
Y	30,000	ಪೀರೋಪಕರಣ	10,000
Z	20,000	ಯಂತ್ರೋಪಕರಣ	20,000
	1,00,000	ಕಟ್ಟಡ	50,000

	1,58,000		1,58,000
--	----------	--	----------

ದಿನಾಂಕ 01-04-2021 ರಂದುZ ನು ನಿವೃತ್ತನಾಗುತ್ತಾನೆ ಮತ್ತು ಈ ಕೆಳಗಿನ ಹೊಂದಾಣಿಕೆಗಳನ್ನು ಮಾಡಲಾಗಿದೆ.

- ದಾಸ್ತಾನಿನ ಮೌಲ್ಯವನ್ನು ಶೇ. 20ರಷ್ಟು ಹೆಚ್ಚಿಸಿ.
- ಸಾಲಗಾರರ ಮೇಲೆ ಶೇ. 5ರಷ್ಟನ್ನು ಸಂಶಯಾತ್ಮಕ ಸಾಲಗಳಿಗಾಗಿ ಕಾಯ್ದಿರಿಸಿ.
- ಯಂತ್ರೋಪಕರಣ ಮತ್ತು ಪೀಠೋಪಕರಣಗಳ ಮೇಲೆ ಶೇ. 10ರಷ್ಟು ಸವಕಳಿ ತೆಗೆಯಿರಿ.
- ಕಟ್ಟಡವನ್ನು ₹60000ಕ್ಕೆ ಮೌಲ್ಯ ಮಾಡಲಾಗಿದೆ.
- ಸಂಸ್ಥೆಯ ಕೀರ್ತಿಮೌಲ್ಯವನ್ನು ₹15000ಕ್ಕೆ ಮೌಲ್ಯ ಮಾಡಲಾಗಿದೆ(As per AS26).

ತಯಾರಿಸಿ:i) ಪುನರ್‌ಮೌಲ್ಯಾಂತ

ii) ಪಾಲುದಾರರ ಬಂಡವಾಳ ಖಾತೆ

iii) ದಿನಾಂಕ 01-04-2021ರ ಅಥಾವೆ ಪತ್ರಿಕೆ

32. ಶ್ರೀದೇವಿ ಮತ್ತು ಶ್ರೀಪ್ರಿಯಾ ಪಾಲುದಾರರಾಗಿದ್ದು, ಲಾಭ-ನಷ್ಟವನ್ನು ಅನುಕ್ರಮವಾಗಿ 3:2 ರ ಅನುಪಾತದಲ್ಲಿ ಹಂಚಿಕೊಳ್ಳುವರು.

ದಿನಾಂಕ 31-03-2021 ರಂದು ಅವರ ಅಥಾವೆ ಪತ್ರಿಕೆ ಈ ಕೆಳಗಿನಂತಿದೆ.

ದಿನಾಂಕ 31-03-2021 ರ ಅಥಾವೆ ಪತ್ರಿಕೆ

ಹೊಣೆಗಾರಿಕೆಗಳು	₹	ಆಸ್ತಿಗಳು	₹
ಸಾಹಕಾರರು	10,000	ಬ್ಯಾಂಕಿನಲ್ಲಿ ನಗದು	5,000
ಕೊಡತಕ್ಕ ಹುಂಡಿಗಳು	10,000	ಬರತಕ್ಕ ಹುಂಡಿಗಳು	10,000
ಶ್ರೀಪ್ರಿಯಾಳ ಸಾಲ	5,000	ಸಾಲಗಾರರು	20,000
ಮೀಸಲು ನಿಧಿ	10,000	ದಾಸ್ತಾನು	15,000
ಬಂಡವಾಳ ಖಾತೆ:		ಪೀಠೋಪಕರಣ	15,000
ಶ್ರೀದೇವಿ	30,000	ಯಂತ್ರೋಪಕರಣ	10,000
ಶ್ರೀಪ್ರಿಯಾ	40,000	ಕೀರ್ತಿಮೌಲ್ಯ	30,000
	1,05,000		1,05,000

ಮೇಲಿನ ದಿನಾಂಕದಂದು ಪಾಲುದಾರಿಕೆ ಸಂಸ್ಥೆಯನ್ನು ವಿಸರ್ಜಿಸಲಾಯಿತು.

- ಆಸ್ತಿಗಳನ್ನು ಈ ಕೆಳಗಿನಂತೆ ವಿಲೇವಾರಿ ಮಾಡಲಾಯಿತು: ಬರತಕ್ಕ ಹುಂಡಿಗಳು - ₹7,500. ಸಾಲಗಾರರು ಮತ್ತು ದಾಸ್ತಾನನ್ನು ಪುಸ್ತಕದ ಬೆಲೆಗಿಂತ ಶೇ. 10ರಷ್ಟು ಕಡಿಮೆ ವಸೂಲಿ ಮಾಡಲಾಯಿತು. ಯಂತ್ರೋಪಕರಣವನ್ನು ಪುಸ್ತಕದ ಬೆಲೆಗಿಂತ ಶೇ. 5ರಷ್ಟು ಹೆಚ್ಚು ಬೆಲೆಗೆ ವಿಲೇವಾರಿ ಮಾಡಲಾಯಿತು. ಕೀರ್ತಿಮೌಲ್ಯವನ್ನು ₹12,000ಕ್ಕೆ ವಿಲೇವಾರಿ ಮಾಡಿದೆ.
- ಶ್ರೀದೇವಿಯು ಪೀಠೋಪಕರಣಗಳನ್ನು ₹8,000ಕ್ಕೆ ತೆಗೆದುಕೊಂಡಿದ್ದಾಳೆ.
- ವಿಸರ್ಜನಾ ವೆಚ್ಚ ₹600.
- ಎಲ್ಲಾ ಹೊಣೆಗಾರಿಕೆಗಳನ್ನು ಪೂರ್ಣವಾಗಿ ಪಾವತಿಸಲಾಗಿದೆ.

ತಯಾರಿಸಿ:i) ವಿಲೇವಾರಿ ಖಾತೆ

ii) ಪಾಲುದಾರರ ಬಂಡವಾಳ ಖಾತೆ

iii) ಬ್ಯಾಂಕ್ ಖಾತೆ

33. ಹೇಮಾ ಕಂ. ನಿಯಮಿತವರು ₹100 ಮುಖಬೆಲೆಯ 10,000 ಸಾಮಾನ್ಯ ಶೇರುಗಳನ್ನು ಪ್ರತಿ ಶೇರಿಗೆ ₹5 ರಂತೆ ಪ್ರೀಮಿಯಂಗೆ ಬಿಡುಗಡೆ ಮಾಡಿದ್ದಾರೆ. ಹಣವನ್ನು ಈ ಕೆಳಗಿನಂತೆ ಪಾವತಿಸಲು ಸೂಚಿಸಿದೆ.

₹10 ಅರ್ಜಿ ಹಣ

₹50 ಹಂಚಿಕೆ ಹಣ (ಪ್ರೀಮಿಯಂ ಸೇರಿ)

₹45 ಪ್ರಥಮ ಮತ್ತು ಅಂತಿಮ ಕರೆ ಹಣ

ಎಲ್ಲಾ ಶೇರುಗಳು ವಂತಿಗೆಯಾಗಿದ್ದು, ಹಣ ಸ್ವೀಕರಿಸಲಾಗಿದೆ. ಆದರೆ 500 ಶೇರುಗಳ ಮೇಲಿನ ಪ್ರಥಮ ಮತ್ತು ಅಂತಿಮ

ಕರೆಯ ಹಣ ಸಂದಾಯವಾಗಿರುವುದಿಲ್ಲ. ನಿರ್ದೇಶಕರು ಅವುಗಳನ್ನು ಮುಟ್ಟುಗೋಲು ಹಾಕಿಕೊಂಡು, ಪ್ರತಿ ಶೇರಿಗೆ ₹80 ರಂತೆ

ಪೂರ್ಣ ಪಾವತಿಯಾದ ಶೇರುಗಳೆಂದು ಮರು ಬಿಡುಗಡೆ ಮಾಡಿರುತ್ತಾರೆ.
ಕಂಪನಿಯ ಪುಸ್ತಕದಲ್ಲಿ ಅವಶ್ಯಕರೋಜು ದಾಖಲೆಗಳನ್ನು ಬರೆಯಿರಿ.

34. ಈ ಕೆಳಗಿನ ಸಂದರ್ಭಗಳಿಗೆ ಸಂಬಂಧಿಸಿದ ರೋಜು ದಾಖಲೆಗಳನ್ನು ಬರೆಯಿರಿ.

- ತಲಾ ₹100 ಮುಖಬೆಲೆಯ ಶೇಕಡ 8ರ 50,000 ಸಾಲಪತ್ರಗಳನ್ನು ಶೇಕಡ 10ರ ಸೋಡಿ ಬೆಲೆಯಲ್ಲಿ ನೀಡಿಕೆ ಮಾಡಿ, ಮುಖಬೆಲೆಯಲ್ಲಿ ವಿಮೋಚನೆಗೊಳಿಸುವುದು.
- ತಲಾ ₹100 ಮುಖಬೆಲೆಯ ಶೇಕಡ 8ರ 50,000 ಸಾಲಪತ್ರಗಳನ್ನು ಶೇಕಡ 10ರ ಪ್ರೀಮಿಯಂನಲ್ಲಿ ನೀಡಿಕೆ ಮಾಡಿ, ಮುಖಬೆಲೆಯಲ್ಲಿ ವಿಮೋಚನೆಗೊಳಿಸುವುದು.
- ತಲಾ ₹100 ಮುಖಬೆಲೆಯ ಶೇಕಡ 8ರ 50,000 ಸಾಲಪತ್ರಗಳನ್ನು ಶೇಕಡ 10ರ ಪ್ರೀಮಿಯಂನಲ್ಲಿ ನೀಡಿಕೆ ಮಾಡಿ, ಶೇಕಡ 10ರ ಪ್ರೀಮಿಯಂನಲ್ಲಿ ವಿಮೋಚನೆಗೊಳಿಸುವುದು.
- ತಲಾ ₹100 ಮುಖಬೆಲೆಯ ಶೇಕಡ 8ರ 50,000 ಸಾಲಪತ್ರಗಳನ್ನು ಶೇಕಡ 10ರ ಸೋಡಿ ಬೆಲೆಯಲ್ಲಿ ನೀಡಿಕೆ ಮಾಡಿ, ಶೇಕಡ 10ರ ಪ್ರೀಮಿಯಂನಲ್ಲಿ ವಿಮೋಚನೆಗೊಳಿಸುವುದು.

35. ಕರ್ನಾಟಕ ಕಂ. ನಿಯಮಿತವರ 31 ನೇ ಮಾರ್ಚ್ 2020 ಮತ್ತು 2021 ರ ಅಥವಾ ಪತ್ರಿಕೆಗಳಿಂದ ಸಾಮಾನ್ಯಗಾತ್ರದ ಅಥವಾ ಪತ್ರಿಕೆಯನ್ನು ತಯಾರಿಸಿ.

ದಿನಾಂಕ 32-03-2020 ಮತ್ತು 31-03-2021 ರ ಅಥವಾ ಪತ್ರಿಕೆ

ವಿವರಗಳು	31-03-2020 ₹	31-03-2021 ₹
1. ಈಕ್ವಿಟಿ ಮತ್ತು ಹೊಣೆಗಾರಿಕೆಗಳು ಶೇರುದಾರರ ನಿಧಿಗಳು:		
ಶೇರು ಬಂಡವಾಳ	8,50,000	10,00,000
ಮೀಸಲು ಮತ್ತು ಉಳಿಕೆ ಲಾಭ	1,00,000	50,000
2. ಚಾಲ್ತಿಯೇತರ ಹೊಣೆಗಾರಿಕೆಗಳು:		
ದೀರ್ಘಾವಧಿಯ ಸಾಲಗಳು	4,50,000	5,75,000
3. ಚಾಲ್ತಿ ಹೊಣೆಗಾರಿಕೆಗಳು:		
ಅಲ್ಪಾವಧಿಯ ಸಾಲಗಳು	1,50,000	2,25,000
ಒಟ್ಟು	15,50,000	18,50,000
ಆಸ್ತಿಗಳು:		
1. ಚಾಲ್ತಿಯೇತರ ಆಸ್ತಿಗಳು:		
ಗೋಚರ ಆಸ್ತಿಗಳು	7,50,000	9,00,000
ಅಗೋಚರ ಆಸ್ತಿಗಳು	4,00,000	4,50,000
2. ಚಾಲ್ತಿ ಆಸ್ತಿಗಳು:		
ದಾಸ್ತಾನು	1,00,000	2,00,000
ಇತರೆ ಚಾಲ್ತಿ ಆಸ್ತಿಗಳು	3,00,000	3,00,000
ಒಟ್ಟು	15,50,000	18,50,000

36. ಈ ಕೆಳಗಿನ ಮಾಹಿತಿಗಳಿಂದ ಈ ಅನುಪಾತಗಳನ್ನು ಕಂಡು ಹಿಡಿಯಿರಿ.

- ದಾಸ್ತಾನು ಆವರ್ತನ ಅನುಪಾತ
- ವ್ಯಾಪಾರಿ ಬರತಕ್ಕವುಗಳ ಆವರ್ತನ ಅನುಪಾತ
- ವ್ಯಾಪಾರಿ ಕೊಡತಕ್ಕವುಗಳ ಆವರ್ತನ ಅನುಪಾತ
- ಪ್ರತಿ ಶೇರಿನ ಗಳಿಕೆ
- ಪ್ರತಿ ಶೇರಿನ ಪುಸ್ತಕ ಮೌಲ್ಯ
- ಲಾಭಾಂಶ ಸಂದಾಯದ ಅನುಪಾತ

ವಿವರಗಳು	₹
ದಾಸ್ತಾನು	1,00,000
₹10 ರ 70,000 ಸಾಮಾನ್ಯ ಶೇರುಗಳು	7,00,000
ಕಾರ್ಯಾಚರಣೆಗಳಿಂದ ಬಂದಆದಾಯ	5,00,000
ನಿವ್ವಳ ಖರೀದಿ	4,00,000
ತೆರಿಗೆಯ ಮುಂಚಿನ ನಿವ್ವಳ ಲಾಭ	3,51,000
13% ಸಾಲಪತ್ರಗಳು	3,00,000
ತೆರಿಗೆಯ ನಂತರದ ಹಾಗೂ ಲಾಭಾಂಶಕ್ಕಿಂತ ಮೊದಲಿನ ನಿವ್ವಳ ಲಾಭ	1,75,000
ವ್ಯಾಪಾರಿ ಬರತಕ್ಕವುಗಳು	50,000
ವ್ಯಾಪಾರಿ ಕೊಡತಕ್ಕವುಗಳು	75,000
ಘೋಷಿಸಿದ ಲಾಭಾಂಶ	15%

ವಿಭಾಗ- ಇ (ಪ್ರಾಯೋಗಿಕ ಪ್ರಶ್ನೆಗಳು)

ಯಾವುದಾದರೂಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆಐದು ಅಂಕಗಳು:

(2×5=10)

37. ಸ್ಥಿರ ಬಂಡವಾಳ ವಿಧಾನದಲ್ಲಿಐದುಕಾಲ್ಪನಿಕ ಅಂಶಗಳ ಸಹಾಯದಿಂದಇಬ್ಬರು ಪಾಲುದಾರರ ಚಾಲ್ತಿ ಖಾತೆಯನ್ನು ಬರೆಯಿರಿ.

38. ಕಂಪನಿಯಅಥಾವೆ ಪತ್ರಿಕೆಯಲ್ಲಿ ಶೇರು ಬಂಡವಾಳಕ್ಕೆ ಸಂಬಂಧಿಸಿದ ಬಹಿರಂಗ ಪಡಿಸುವಿಕೆಯಟಿಪ್ಪಣಿಯನ್ನುಐದು ಕಾಲ್ಪನಿಕ ಅಂಶಗಳೊಂದಿಗೆ ನೀಡಿ.

39. ಈ ಕೆಳಗಿನವುಗಳನ್ನು ಕಂಪನಿಯಅಥಾವೆ ಪತ್ರಿಕೆಯಯಾವ ಮುಖ್ಯತಲೆಬರಹದಡಿಯಲ್ಲಿತೋರಿಸುವಿರೆಂದು ಹೆಸರಿಸಿ.

- 5% ಸಾಲಪತ್ರಗಳು
- ಪ್ರಾಸ್ತಾವಿತ ಲಾಭಾಂಶ
- ಕೀರ್ತಿಮೌಲ್ಯ
- ಪೂರ್ವಭಾವಿ ವೆಚ್ಚಗಳು
- ದಾಸ್ತಾನು

40. ಐದುಕಾಲ್ಪನಿಕ ಅಂಶಗಳೊಂದಿಗೆ ತುಲನಾತ್ಮಕ ಲಾಭ-ನಷ್ಟದಃಖ್ತಿಯನ್ನು ತಯಾರಿಸಿ.

XXXXXXXXXXXXXXXXXXXX